

# ಪ್ರಜಾವಾಣಿ



ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ



ಕಾಮನಬಿಲ್ಲು ಹೊಸಪೇಟೆಯ 'ಯುವಧನ್ವಿನಿ' 30ನೇ ಸಮಾಜದಲ್ಲಿ ಬದಲಾವಣೆ ತರಲು ಸಂಕಲ್ಪ ಮಾಡಿದೆ.



ಲೋಕಾಯುಕ್ತ ಬಲವರ್ಧನೆಗೆ ಕಾಲಾವಕಾಶ ಬೇಕು 5	ಸೆನೆಕ್ಸ್	ನಿಧಿ	ಚಿನ್ನ (Std. 10g)	ಶುದ್ಧ ಬೆಳ್ಳಿ (kg)	₹/S
	36,858	11,132	₹30,145 (Standard)	₹38,700 (Standard)	68.79

## ಲೆಕ್ಕ ನೀಡದ 82 ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳ ಅವಕಾಶವಿಲ್ಲ ಡೀಮ್, ಖಾಸಗಿ ವಿಶ್ವವಿದ್ಯಾಲಯಗಳು ಸಾರ್ವಭೌಮರಲ್ಲ: ನ್ಯಾ.ಶೈಲೇಂದ್ರ

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಡೀಮ್ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಸಾರ್ವಭೌಮರಲ್ಲ. ಅಲ್ಲಿ ನಡೆಯುವ ವೃತ್ತಿಪರ ಕೋರ್ಸ್‌ಗಳ ಶುಲ್ಕ ನಿಗದಿ ಮಾಡುವ ಅಧಿಕಾರ ನಮಗಿದೆ' ಎಂದು ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರ ಕುಮಾರ್ ಹೇಳಿದ್ದಾರೆ.

ಈ ಸಂಸ್ಥೆಗಳು ಸ್ವಾಯತ್ತತೆ ಹೊಂದಿದ್ದರೂ ಶುಲ್ಕ ನಿಗದಿ ಬೇಕಾಗಿತ್ತು ಮಾಡಲು ಸಾಧ್ಯವಿಲ್ಲ ಎಂದು ಅವರು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಖಾಸಗಿ ವಿ.ವಿಗಳು ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ ಕಾಯ್ದೆ-2006 ಪ್ರಕಾರ ಪ್ರತಿ ವರ್ಷ ಲೆಕ್ಕಪತ್ರಗಳನ್ನು ನೀಡಬೇಕು. ಆದರೆ, ಈವರೆಗೆ ಯಾವುದೇ ಸಂಸ್ಥೆಗಳು

ಹೆಚ್ಚು ಶುಲ್ಕ ಪಡೆದರೆ ಧೈರ್ಯದಿಂದ ವಿದ್ಯಾರ್ಥಿಗಳು ದೂರು ನೀಡಬೇಕು. ಸರ್ಕಾರ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲೇಬೇಕು ಡಿ.ವಿ.ಶೈಲೇಂದ್ರಕುಮಾರ್ ನ್ಯಾಯಮೂರ್ತಿ

ಲೆಕ್ಕವನ್ನು ತೋರಿಸಿಲ್ಲ. ಶುಲ್ಕ ನಿಯಂತ್ರಣ ಕಾಯ್ದೆ ಅನ್ವಯ ಆಗುವುದಿಲ್ಲ ಎಂದು ಅವರು ಹೇಳಲು ಸಾಧ್ಯವಿಲ್ಲ. ಶುಲ್ಕ ನಿಗದಿ ಆವರಿಗೂ ಅನ್ವಯ ಆಗುತ್ತದೆ ಎಂದರು.

ಓಂದು ವೇಳೆ ಸಮಿತಿಯ ಶಿಫಾರಸು ಜಾರಿ ಮಾಡದೇ ಇದ್ದರೆ, ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬಹುದಾಗಿದೆ. ₹ 10 ಲಕ್ಷದವರೆಗೆ ದಂಡ

**ಎರಡು ಕಾಲೇಜಿಗೆ ನೋಟಿಸ್**


ಬೆಂಗಳೂರು ನಗರದ ಎರಡು ಶಿಕ್ಷಣ ಸಂಸ್ಥೆಗಳು ನಿಗದಿ ಮಾಡಿದ್ದಕ್ಕಿಂತ ₹ 50,000 ಅಧಿಕ ಶುಲ್ಕ ಪಡೆದಿರುವ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಆ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಶೈಲೇಂದ್ರ ಕುಮಾರ್ ತಿಳಿಸಿದರು.

ವಿಧಿಸಲು ಅವಕಾಶವಿದೆ. ಶಿಕ್ಷಿಸುವ ಅಧಿಕಾರ ಸಮಿತಿಗಿಲ್ಲ. ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಶೈಲೇಂದ್ರ ಕುಮಾರ್ ಹೇಳಿದರು. ಲೆಕ್ಕ ನೀಡದವರಿಗೆ ಪರಿಷ್ಕರಣೆ

ಇಲ್ಲ: ರಾಜ್ಯದ 82 ವೃತ್ತಿಪರ ಶಿಕ್ಷಣ ಸಂಸ್ಥೆಗಳು ಲೆಕ್ಕಪತ್ರ ಸಲ್ಲಿಸದ ಕಾರಣ ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡಲು ಎಂದು ಶೈಲೇಂದ್ರ ಕುಮಾರ್ ತಿಳಿಸಿದರು.

ಲೆಕ್ಕಪತ್ರಗಳನ್ನು ನೀಡಿದ ಶಿಕ್ಷಣ ಸಂಸ್ಥೆಗಳಿಗೆ ಶೇ 8 ರಷ್ಟು ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದರು.

ಅಚ್ಚರಿ ಎಂದರೆ, ಲೆಕ್ಕ ಕೊಟ್ಟಿರುವ ಸಂಸ್ಥೆಗಳೂ ಸರಿಯಾದ ಲೆಕ್ಕ ಕೊಟ್ಟಿಲ್ಲ. ತಮಗೆ ತೋಚಿದಂತೆ ಲೆಕ್ಕ ಒಪ್ಪಿಸಿದ್ದಾರೆ. ಸಾಕಷ್ಟು ಲೋಪಗಳಿವೆ. ವೇತನ ಮತ್ತು ನಿರ್ವಹಣೆ ಹೆಸರಿನಲ್ಲಿ ಉದ್ದೇಶಿತ ಖರ್ಚುಗಳನ್ನು ಶೇ 30 ರಿಂದ ಶೇ 100 ವರೆಗೆ ತೋರಿಸಿದ್ದಾರೆ. ಅದನ್ನು ಸಮಿತಿ ಒಪ್ಪಿಕೊಂಡಿಲ್ಲ. ಕಾಯ್ದೆಯಲ್ಲಿ ಇರುವಂತೆ ಗರಿಷ್ಠ ಶೇ 8 ರಷ್ಟು ಹೆಚ್ಚಿಸಲು ಅವಕಾಶ ನೀಡಿರುವುದಾಗಿ ಅವರು ತಿಳಿಸಿದರು.



IVANKA TRUMP TO SHUT DOWN HER CLOTHING FIRM THAT BECAME A TARGET OF POLITICAL BOYCOTTS II

HEIRESS TO SEAGRAM'S LIQUOR FORTUNE HELD FOR AIDING A CULT OF WOMEN SEX SLAVES II

US POP SINGER DEMI LOVATO STABLE AFTER SUSPECTED CASE OF DRUG OVERDOSE

# Panel rejects fee hike plan of 14 deemed-to-be univs

## Says Varsities Failed To Submit Expenditure Info

TIMES NEWS NETWORK

**Bengaluru:** The fee regulatory committee (FRC) under the Karnataka Examination Authority (KEA) has disapproved the fee hike proposals of 14 out of 15 deemed-to-be universities running professional courses in the state. These colleges, say the committee members, failed to furnish details of their audited expenditure and development plans which are essential for fixing the fee.

“These colleges came for hearing and claimed that they come under the UGC (University Grants Commission) regulations of fee fixation, have their own in-house

## No documents for 37 engg colleges

The committee said out of 200 engineering colleges that came for the fee-revision hearing, 163 submitted proposals and details of their expenditure and future investment plans, while 37 did not even submit a single document sought. It said 32 out of 36 dental colleges and 27 out of 30 medical colleges, 35 out of 58 pharmacy colleges and 42 out of 55 unani colleges furnished details. **TNN**

fee fixation committees and are not bound by the Karnataka Professional Educational Institutions (Regulation of Admission of Determination fee) Act-2006 to abide by our recommendations. But we pointed out that the Act does not exclude them. We re-

jected their fee hike proposals because they did not furnish the original audited copies of expenditure. While the medical or dental colleges did not reveal income from their attached hospitals, but furnished expenditure on them as part of expenditure for students,” said Justice DV Shylendra Kumar, retired high court judge and chairman of the FRC.

Only Dayananda Institute of Yogic Sciences accepted that it comes under the state’s Act following which the committee approved a fee hike of 8%. “Many colleges admitted that a maximum fee hike of 8% is enough as the demand for some disciplines is less and the admissions have dropped drastically. This is the case with most institutions. Some colleges demanded a hike of up to 300%,” he added.

# DH



## DECCAN HERALD

Mangaluru, Thursday July 26, 2018  
Pages 18 Vol 21 No 206 ₹6.00 M www.deccanherald.com

### Bengaluru tops office space leasing

The country's technology capital has witnessed leasing of 6.5 million sq feet in first six months of 2018

Total office space leased in the country stood at **21.5 million** sq feet

Pune and Delhi are in second and third place respectively

Bengaluru's growth is driven by the startup and IT boom

Sarjapur Outer Ring Road accounts for highest share of **43%**



### India won't complain about pitches

Head Coach **Ravi Shastri** exhorts his team to beat the conditions in England

# 82 institutions in state not eligible for 8% fee hike

## They failed to submit their accounts

Sandesh M S

**BENGALURU, DHNS:** As many as 82 institutions in Karnataka have been declared ineligible for the 8% fee hike recommended by the fee regulatory committee recently for the current academic year 2018-19. The list of such institutions includes engineering, dental, medical, pharmacy, Ayurveda and homoeopathy colleges.

The fee regulatory committee headed by former Karnataka High Court judge Shylendra Kumar had fixed the 8% fee hike for institutions offering various courses that include deemed universities, private universities and private colleges. All colleges offering Unani and naturopathy and yogic science courses in the state were eligible for the fee hike.

Addressing reporters on

## Fee panel has limited powers

Admitting that the fee regulatory committee has limited powers, Justice Shylendra Kumar said, "We can only recommend to the government to take penal action against the institution for not following their order, but we are not authorised to take any action against them. Our duty is to regulate fees according to the guidelines and we will stick to it." However, he added that they had cracked down on many deemed universities and private colleges in the state charging exorbitantly and looting in the name of donations.

Wednesday, Justice Kumar clarified that the 8% fee hike was recommended by the committee based on the Karnataka Private Educational Institutions Act (regulation of admission and determination of fee). "We had asked all the institutions to submit their accounts. Out of 394 institutions in various streams, 82 institutions did not submit their accounts. Hence we declared them to be non-eligible for the 8% fee hike and ordered them to go ahead with the admission process with the previous year's fee structure," Justice Kumar said.

If these ineligible institutions go ahead with the 8% fee hike or demand more than the previous year's fee, they will be penalised.

"The managements had quoted various reasons like future development, infrastructure, facilities etc justifying the fee hike. However, it is not possible to give more than 8%. We have conveyed this to all the institutions and made them agree to this," he added. "As a few medical tried to defend their demand for fee hike by showing hospital expenditure in the accounts."

**DH News Service**